

	FIRST	AID	DICTIONARY				
English	German	Latvian	Icelandic	Greek	Arabic	Italian	Czech
Breakfast	Frühstück	Brokastis	Morgunmatur	Πρωινό	فطور	Colazione	Snídaně
Lunch	Mittagsessen	Pusdienas	Hadegismatur	Μεσημερι- νό	غداء	Pranzo	Oběd
Coffee time	Kaffee trinken	Kafijas pauze	Kaffitimi	Διάλειμμα	استراحة القهوة	Pausa caffè	Přestávka na kafe
Dinner	Abendessen	Vakariņas	Kvöldmatur	Βραδινό	عشاء	Cena	Večeře
Eat	Essen	Ēst	Borða	Τρώω	أكل	Mangiare	Jíst
Drink	Trinken	Dzert	Drekka	Πίνω	الشرب	Bere	Pít
Bread	Brot	Maize	Brauð	Ψωμί	خبز	Pane	Chleba
Pastry	Brotchen	Bulciņa	Sætabrauð	Ζυμαρικά	معجنات	Pasticcino	Pečivo
Meat	Fleisch	Gaļa	Kjöt	Κρέας	لحم	Carne	Maso
Cheese	Käse	Siers	Ostur	Τυρί	جبنة	Formaggio	Sýr
Fish	Fisch	Zivis	Fiskur	Ψάρι	سمك	Pesce	Ryby
Milk	Milch	Piens	Mjólk	Γάλα	حليب	Latte	Mléko
Porridge	Brei	Putra	Grautur	Χυλός	عصيدة	Porridge	Kaše
Rice	Reis	Rīsi	Hrísgrjón	Ρύζι	لأرز	Riso	Rýže
Corn	Mais	Kukurūza	Mæis	Καλαμπόκι	ذرة	Mais	Kukuřice

English	German	Latvian	Icelandic	Greek	Arabic	Italian	Czech
Wheat	Getreide	Graudi	Haframjöl	Σιτηρά	قمح	Frumento	Pšenice
Flour	Mehl	Milti	Hveiti	Αλεύρι	طحين	Farina	Mouka
Salt	Salz	Sāls	Salt	Αλάτι	ملح	Sale	Sůl
Sugar	Zucker	Cukurs	Sykur	Ζάχαρη	سكر	Zucchero	Cukr
Cakes	Kuchen	Kūciņas	Kökur	Κέικ	فطيرة	Torte	Buchta
Sweets	Süßigkeiten	Saldumi	Sætindi	Γλυκά	حلوى	Caramelle	Sladkosti
Juice	Saft	Sula	Safi	Χυμός	عصير	Succo	Džus
Lemonade	Limonade	Limonāde	Límónaði	Λεμονάδα	عصير الليمون	Limonata	Limonáda
Mineral water	Mineralwasser	Mīnerālūdens	Vatn	Ανθρακούχο νερό	المياه المعدنية	Acqua minerale	Minerálka
Tea	Tee	Tēja	Te	Τσάι	شاي	The	Čaj
Warm	Warm	Silts	Hlýtt	Ζεστό	حار	Caldo	Teplé
Cold	Kalt	Auksts	Kalt	Κρύο	برد	Freddo	Studené
Beer	Bier	Alus	Bjór	Μπόρα	بيرة	Birra	Pivo
Wine	Wein	Vīns	Vín	Κρασί	نبيذ	Vino	Víno
Fruits	Obst	Augļi	Ávetir	Φρούτα	فاكهة	Frutta	Ovoce
Bananas	Banane	Banāni	Bananar	Μπανάνες	موز	Banana	Banány
Apple	Apfel	Ābols	Epli	Μήλο	تفاحة	Mela	Jablko
Pear	Birne	Bumbieris	Pera	Αχλάδι	كمثرى	Pera	Hruška

English	German	Latvian	Icelandic	Greek	Arabic	Italian	Czech
Vegetables	Gemüse	Dārzeni	Grænmeti	Χορταρικά	نباتي	Verdura	Zelenina
Tomatoes	Tomaten	Tomāti	Tómatur	Ντομάτες	طماطم	Pomodori	Rajčata
Carrots	Mohren	Burkāni	Gulrætur	Καρότα	جزر	Carote	Mrkve
Potatoes	Kartoffeln	Kartupeļi	Kartöflur	Πατάτες	البطاطا	Patate	Brambory
Cucumbers	Gurken	Gurķi	Gúrka	Αγγούρια	خيار	Cetrioli	Okurky
Cabbage	Kohl	Kāposti	Kál	Λάχανο	ملفوف	Cavoli	Zelí
Peas	Erbsen	Zirņi	Baunir	Μπιζέλια	بازلاء	Piselli	Hrách
			TIME				
Hour	Uhr	Stunda	Tími	Ωρα	ساعة	Ora	Hodina
Morning	Morgen	Rīts	Morgun	Πρωί	صباح	Mattina	Ráno
Afternoon	Mittag	Pusdienlaiks	Seinnipartur	Απόγευμα	بعد الظهر	Pomeriggio	Odpoledne
Night	Nacht	Nakts	Nótt	Νύχτα	ليل	Notte	Noc
Evening	Abend	Vakars	Kvöld	Βράδυ	مساء	Sera	Večer
Early	Fruh	Agri	Snemma	Νωρίς	قريبا	Presto	Brzy
Late	Spät	Vēls	Seint	Αργά	متأخر	Tardi	Pozdě
On time	Pünktlich	Precīzi		Ακριβώς	دقيق	Puntuale	Včas
Too late	Zu spät	Novēloti	Of seint	Πολύ αργά	متأخرا جدا	Troppo tardi	Pozdě
Ten o clock	Zehn Uhr	Pulkstens desmit	Klukkan tíu	Δέκα η ώρα		Dieci in punto	Deset hodin

English	German	Latvian	Icelandic	Greek	Arabic	Italian	Czech
Twenty two hours	Zweiundzwanzig	divdesmit divi vakarā	Tuttugu og tveir tímar	Δέκα το βράδυ	اثنان وعشرون ساعة	Ventidue ore	Deset večer
Monday	Montag	Pirmdiena	Mánudagur	Δευτέρα	الاثنين	Lunedì	Pondělí
Tuesday	Dienstag	Otrdiena	Þriðjudagur	Τρίτη	الثلاثاء	Martedì	Úterý
Wednesday	Mittwoch	Trešdiena	Miðvikudagur	Τετάρτη	الأربعاء	Mercoledì	Středa
Thursday	Donnerstag	Ceturtdiena	Fimmtudagur	Πέμπτη	الخميس	Giovedì	Čtvrtek
Friday	Freitag	Piektiena	Föstudagur	Παρασκευή	الجمعة	Venerdì	Pátek
Saturday	Samstag	Sestdiena	Laugardagur	Σάββατο	السبت	Sabato	Sobota
Sunday	Sonntag	Svētdiena	Sunnudagur	Κυριακή	الأحد	Domenica	Neděle
Bank holiday	Feiertag	Svētku diena	Frí	Αργία	عطلة رسمية	Giorno festivo/Ponte	Prázdniny
Months	Monate	Mēneši	Mánuðir	Μήνες	أشهر	Mesi	Měsíce
Winter	Winter	Ziema	Vetur	Χειμώνας	شتاء	Inverno	Zima
December	Dezember	decembris	desember	Δεκέμβρης	ديسمبر	Dicembre	Prosinec
January	Januar	janvāris	janúar	Ιανουάριος	يناير	Gennaio	Leden
February	Februar	februāris	febrúar	φεβρουάριος	فبراير	Febbraio	Únor
Spring	Frühling	Pavasaris	Vor	Άνοιξη	ربيع	Primavera	Jaro
March	März	marts	mars	Μάρτιος	مارس	Marzo	Březen
April	April	aprīlis	apríl	Απρίλιος	أبريل	Aprile	Duben

English	German	Latvian	Icelandic	Greek	Arabic	Italian	Czech
May	Mai	maijs	man	Μάιος	مايو	Maggio	Květen
Summer	Sommer	Vasara	Summar	Καλοκαίρι	الصيف	Estate	Léto
June	Juni	jūnijs	júní	Ιούνιος	يونيو	Giugno	Červen
July	Juli	jūlijs	Júlí	Ιούλιος	يوليو	Luglio	Červenec
August	August	augusts	ágúst	Αύγουστος	أغسطس	Agosto	Srpen
Autumn/ Fall	Herbst	Rudens	Haust	Φθινόπωρο	فصل الخريف	Autunno	Podzim
September	September	septembris	september	Σεπτέμβριος	سبتمبر	Settembre	Září
October	Oktober	.oktobris	október	Οκτώβριος	أكتوبر	Ottobre	Říjen
November	November	.novembris	nóvember	Νοέμβριος	تشرين الثاني	Novembre	Listopad
Year	Jahr	Gads	Ár	Χρόνος	عام	Anno	Rok
Day	Tag	Diena	Dagur	Ημέρα	يوم	Giorno	Den
Week	Woche	Nedēļa	Vika	Εβδομάδα	أسبوع	Settimana	Týden
Month	Monat	Mēnesis	Mánuður	Μήνας	شهر	Mese	Měsíc
			NUMBERS				
One	Ein	Viens	Einn	Ένα	واحد	Uno	Jedna
Two	Zwei	Divi	Their	Δύο	اثنان	Due	Dvě
Three	Drei	Tīris	Þrír	Τρία	ثلاثة	Tre	Tři
Four	Vier	Četri	Fjórir	Τέσσερα	أربعة	Quattro	Čtyry
Five	Fünf	Pieci	Fimm	Πέντε	خمسة	Cinque	Pět

English	German	Latvian	Icelandic	Greek	Arabic	Italian	Czech
Six	Sechs	Seši	Sex	Ἑξί	ستة	Sei	Šest
Seven	Sieben	Septiņi	Sjö	Επτά	سبعة	Sette	Sedm
Eight	Acht	Astoņi	Átta	Οκτώ	ثمانية	Otto	Osm
Nine	Neun	Devīņi	Níu	Εννέα	تسعة	Nove	Devět
Ten	Zehn	Desmit	Tíu	Δέκα	عشرة	Dieci	Deset
Twenty	Zwanzig	Divdesmit	Tuttugu	Είκοσι	عشرون	Venti	Dvacet
Thirty	Dreißig	Trīsdesmit	Þrjátíu	Τριάντα	ثلاثون	Trenta	Třicet
Fourty	Vierzig	Četrdesmit	Fjörtíu	Σαράντα	أربعون	Quaranta	Čtyřicet
Fifty	Fünfzig	Piecdesmit	Fimmtíu	Πενήντα	خمسون	Cinquanta	Padesat
Sixty	Sechzig	Sešdesmit	Sextíu	Εξήντα	ستون	Sessanta	Šedesát
Seventy	Siebzig	Sepiņdesmit	Sjötíu	Εβδομήντα	سبعون	Settanta	Sedumdesát
Eighty	Achtzig	Astoņdesmit	Áttatíu	Ογδόντα	ثمانون	Ottanta	Osumdesát
Ninety	Neunzig	Devīņdesmit	Nítíu	Εενήντα	تسعون	Novanta	Devadesát
Hundred	Hundert	Simts	Hundred	Εκατό	مائة	Cento	Sto
Thousand	Tausend	Tūkstošis	Þúsund	Χίλια	ألف	Mille	Tisíc
Quarter	Viertel	Ceturdaļa	Kortur	Τέταρτο	رابع	Quarto	Čtvrť
Half	Halb	Puse	Hálf	Μισό	الوسائل	Mezzo	Půl
			COLOURS				
Colorful	Bunt	Raibs	Litríkur	Πολύχρωμο	ملون	Colorato	Mnohobarevné

English	German	Latvian	Icelandic	Greek	Arabic	Italian	Czech
Red	Rot	Sarkans	Rauður	Κόκκινο	أحمر	Rosso	Červená
Blue	Blau	Zils	Blár	Γαλάζιο	أزرق	Blu	Modrá
Green	Grün	Zaļš	Grænn	Πράσινο	أخضر	Verde	Zelená
Yellow	Gelb	Dzeltens	Gulur	Κίτρινο	أصفر	Giallo	Žlutá
Purple	Lila	Violets	Fjólublár	Μώβ	اللون البنفسجي	Violetto	Fialová
Orange	Orange	Oranžš	Appelsínugulur	Πορτοκαλί	البرتقالي	Arancione	Oranžová
Brown	Braun	Brūns	Brúnn	Καφέ	أسمر	Marrone	Hnědá
Black	Schwarz	Melns	Svartur	Μαύρο	أسود	Nero	Černá
White	Weiβ	Balts	Hvítur	Λευκό	أبيض	Bianco	Bílá
Gray	Grau	Pelēks	Grár	Γκρι	رمادي	Grigio	Šedá
Dark	Dunkel	Tumšš	Dökkur	Σκούρο	مظلم	Scuro	Tmavá
Light	Hell	Gaišš		Ανοιχτό	واضح	Chiaro	Světlá
			CLOTHES				
Shirt	Hemd	Krekls	Skyrta	Μπλούζα	سترة	Camicia	Tryko
Trousers	Hose	Bikses	Buxur	Παντελόνι	بنطلون	Pantaloni	Kalhoty
T-Shirt	T-Shirt	T-krekls	Bolur	Πουκάμισο	تي شيرت	Maglietta	Košile
Jumper	Pullover	Džemperis	Peysa	Πουλόβερ	بلوفر	Pullover	Svetr
Dress	Kleid	Kleita	Kjól	Φόρεμα	فستان	Vestito	Šaty
Long dress	Rock	Vakarkleita	Síðkjól	Ολόσωμο φόρεμα	فستان طويل	Vestito lungo	Dlouhé šaty

English	German	Latvian	Icelandic	Greek	Arabic	Italian	Czech
Underwear	Unterhose	Apakšbikses	Undirföt	Εσώρουχα	ثوب نسائي	Sottoveste	Spodní prádlo
Bra	Büstenhalter	Krūšturis	Brjóstahaldari	Σουτιέν	حمالة صدر	Reggiseno	Podprsenka
Socks	Strumpf	Zekes	Sokkar	Κάλτσες	جورب	Calzini	Ponožky
Shoes	Schuhe	Kurpes	Skór	Παπούτσια	أحذية	Scarpe	Boty
Boots	Stiefel	Zābaki	Klossar	Μπότες		Stivali	Holínky
Scarf	Schal	Šalle	Trefill	Κασκόλ	وشاح	Sciarpa	Šála
Gloves	Handschuhe	Cimdi	Hanskar	Γάντια	قفازات	Guanti	Rukavice
Jacket	Jacke	Jaka	Jakki	Ζακέτα	سترة	Giacca	Vesta
Coat	Mantel	Mētelis	Kápa	Παλτό	معطف	Cappotto	Kabát
Towel	Handtuch	Roku dvielis	Handklæði	Πετσέτα	منشفة	Asciugamano	Ručník
Umbrella	Regenschirm	Lietussargs	Regnhlíf	Ομπρέλα	مظلة	Ombrello	Paraple
Hat	Hut	Cepure	Hattur	Καπέλο	قبعة	Cappello	Čepice
			NATURE				
Clouds	Wolken	Mākoņi	Ský	Σύννεφα	سحاب	Nuvole	Mraky
Earth	Erde	Zeme	Jörð	Γη	أرض	Terra	Země
Rain	Regen	Lietus	Rigning	Βροχή	مطر	Pioggia	Děšť
Sky	Himmel	Debesis	Himinn	Ουρανός	الجنة	Cielo	Nebe
Sun	Sonne	Saule	Sól	Ήλιος	شمس	Sole	Slunce
Moon	Mond	Mēness	Tungl	Φεγγάρι	هلال	Luna	Měsíc

English	German	Latvian	Icelandic	Greek	Arabic	Italian	Czech
Stars	Sterne	Zvaigznes	Stjörnur	Αστέρια	نجوم	Stelle	Hvězdy
Meadow	Wiese	Pļava		Λιβάδι	براتو	Prato	Pastva
Flowers	Blumen	Puķes	Blóm	Λουλούδια	الزهور	Fiori	Květiny
Tree	Baum	Koks	Tré	Δέντρα	شجرة	Albero	Stormy
Water	Wasser	Ūdens	Vatn	Νερό	ماء	Acqua	Vody
Animals	Tiere	Dzīvnieki	Dýr	Ζώα	الحيوانات الأليفة	Animali	Zvířata
People	Menschen	Cilvēki	Fólk	Άνθρωποι	الناس	Persone	Lidi
			ACCOMODATION				
House	Haus	Māja	Has	Σπίτι	منزل	Casa	Dům
Apartment	Wohnung	Dzīvoklis	Íbúð	Διαμέρισμα	شقة	Appartamento	Byt
Room	Zimmer	Istaba	Herbergi	Δωμάτιο	غرفة	Stanza	Pokoj
Hall	Flur	Priekšnams	Gangur	Χωλ		Atrio	Hala
Window	Fenster	Logs	Gluggi	Παράθυρο	نافذة	Finestra	Okno
Door	Tür	Durvis	Hurð	Πόρτα	بورتا	Porta	Dveře
Basement	Keller	Pamati	Kjallari	Υπόγειο	قبو	Cantina	Suterén
Balcony	Balkon	Balkons	Svalir	Μπαλκόνι	شرفة	Balcone	Balkón
Garage	Garage	Garāža	Skúr	Γκαράζ	كراج	Garage	Garáž
Stairs	Treppe	Kāpnes	Tröppur	Σκάλα	سلام	Scale	Schody
Bath	Bad	Vannas istaba	Baðherbergi	Μπάνιο	حمام	Bagno	Koupelna

English	German	Latvian	Icelandic	Greek	Arabic	Italian	Czech
Shower	Dusche	Duša	Sturta	Ντους	دش	Doccia	Sprcha
Bathtub	Badewanne	Vanna	Baðker	Μπανιέρα	حوض استحمام	Vasca da bagno	Vana
Washbasin	Waschbecken	Izlietne	Vaskur	Λεκάνη	بالوعة	Lavandino	Lavor
Sink	Wasserhahn	Ūdenskrāns	Krani	Βρύση	صنبور	Rubinetto	Vodovod
Toilet	Toilette	Tualete	Klósett	Τουαλέτα	حمام	Bagno	Záchod
Mens bathroom	Herren WC	Vīriešu tualete	Klósett fyrir karla	Τουαλέτα Ανδρών	حمام، بسبب، ال التعريف، ميلز	Bagno dei maschi	WC mužů
Ladies bathroom	Damen WC	Sieviešu tualete	Klósett fyrir konur	Τουαλέτα Γυναικών	حمام من الإناث	Bagno delle femmine	WC žen
Soap	Seife	Ziepes	Spa	Σαπούνι	صابون	Sapone	Mýdlo
Shampoo	Shampoo	Šampūns	Sjampó	Σαμπουάν	شامبو	Shampoo	Šampón
Toothbrush	Zahnbürste	Zobu birste	Tannbursti	Οδοντόβουρτσα	فرشاة أسنان	Spazzolino	Zubní kartáček
Toothpaste	Zahncreme	Zobu pasta	Tannkrem	Οδοντόκρεμα	معجون أسنان	Dentifricio	Zubní pasta
Kitchen	Küche	Virtuve	Eldhús	Κουζίνα	مطبخ	Cucina	Kuchyň
Stove	Herd	Plīts	Helluborð	Μάτι κουζίνας	طباخ	Fornello	Sporák
Coffee machine	Kaffeemaschine	Kafijas automāts	Kaffivél	Καφετιέρα	آلة لصنع القهوة	Macchina per il caffè	Kávovar
Fridge	Kühlschrank	Ledusskapis	Ísskápur	Ψυγείο	ثلاجة	Frigo	Lednice
Pot	Topf	Katls	Pottur	Κατσαρόλα	أصيص	Pentola	Kastrol

English	German	Latvian	Icelandic	Greek	Arabic	Italian	Czech
Pan	Pfanne	Panna	Panna	Τηγάνι	مقلاة	Padella	Pánev
Cup	Tasse	Krūzīte	Bolli	Κούπα	كشر	Tazza	Hrnek
Glass	Glas	Glāze	Glas	Ποτήρι	زجاج	Bicchiere	Sklenička
Plate	Teller	Šķīvis	Diskur	Πιάτο	طبق	Piatto	Talíř
Knife	Messer	Nazis	Hnífur	Μαχαίρι	سكين	Coltello	Nůž
Fork	Gabel	Dakšīņa	Gaffall	Πιρούνι	شوكة	Forchetta	Vidlička
Spoon	Löffel	Karote	Skeið	Κουτάλι	الملاعق	Cucchiaio	Lžíce
Shelf	Schrank	Skapis	Hilla	Ντουλάπι	رفوف	Mensola	Polička
Table	Tisch	Galds	Borð	Τραπέζι	طاولة	Tavolo	Stůl
Chair	Stuhl	Krēsls	Still	Καρέκλα	كرسي	Sedia	Židle
Couch	Sofa	Dīvāns	Sófi	Καναπές	أريكة	Divano	Pohovka
TV	Fernseher	Televizors	Sjónvarp	Τηλεόραση	تلفزيون	Televisione	Televize
Radio	Radio	Radio	Útvarp	Ραδιόφωνο	راديو	Radio	Rádio
Lamp	Lampe	Lampa	Lampi	Λάμπα	مصباح	Lampada	Lampa
Heating	Heizung	Apkure	Hitun	Θέρμανση	تدفئة	Riscaldamento	Topení
Toy	Spielzeug	Rotaļlieta	Dót	Παιχνίδι	لعبة	Giocattolo	Hračka
Bed	Bett	Gulta	Rúm	Κρεβάτι	قاع	Letto	Postel
Pillow	Kopfkissen	Spilvens	Koddi	Μαξιλάρι	وسادة	Cuscino	Polštář
Blanket	Bettdecke	Sega	Rúmteppi	Κουβέρτα	بطانية	Coperta	Přehoz

English	German	Latvian	Icelandic	Greek	Arabic	Italian	Czech
Bedlinen	Bettwäsche	Gultasveļa	Lak	Πάπλωμα	الحنّاد	Lenzuola	Povlečení
Color pencils	Buntstifte	Krāsainie zīmuļi	Litir	Ξυλομπογιές	أقلام الرصاص	Matite colorate	Pastelky
Pencil	Stift	Zīmulis	Penni	Μολύβι	قلم رصاص	Matita	Tužka
Desk	Schreibtisch	Rakstāmgalds	Skrifborð	Θρανίο	مكتب	Scrivania	Pracovní stůl
Computer	Computer	Dators	Tölva	Υπολογιστής	الكمبيوتر	Computer	Počítač
Paper	Papier	Papīrs	Pappír	Χαρτί	ميثاق	Carta	Papír
Trashbin	Papierkorb	Papīrgrozs	Rulsafata	Σκουπιδοντενεκες	قمامة	Cestino	Koš
Cell phone	Handy	Mobilais telefons	Farsími	Κινητό τηλέφωνο	الهاتف المحمول	Cellulare	Mobilní telefon
Telephone	Telefon	Tālrunis	Sími	Τηλέφωνο	هاتف	Telefono	Telefon
			LEISURE				
Book	Buch	Grāmata	Bók	Βιβλίο	كتاب	Libro	Knih
Music	Musik	Mūzika	Tónlist	Μουσική	موسيقى	Musica	Hudba
Going out	Treffen/Ausgehen	Iziet satikties	Fara út	Βγαίνω έξω	الخروج مع الأصدقاء	Uscire con gli amici	Jít ven
Football	Fußball	Futbols	Fótbolti	Ποδόσφαιρο	كرة القدم	Calcio	Fotbal
Running	Jogging	Skriešana	Hlaupa	Τρέξιμο	تشغيل	Correre	Běhat
Dancing	Tanzen	Dejošana	Dansa	Χορός	رقص	Ballare	Tancovat

English	German	Latvian	Icelandic	Greek	Arabic	Italian	Czech
Go for a walk	Spazieren gehen	Pastaigāties	Fara í göngutúr	Πάω βόλτα	خذ المشي	Fare una passeggiata	Jít na procházku
			TRAFFIC				
Forward/ back	Vor/zurück	Turp / atpakaļ	Fram / aftur	Μπροστά/ Πίσω	إلى الأمام / الخلف	Avanti/Indietro	Dopředu/Dozadu
Right	Rechts	Pa labi	Hægri	Δεξιά	حق	Destra	Vpravo
Left	Links	Pa kreisi	Vinstri	Αριστερά	اليسار	Sinistra	Vlevo
Straightforward	Geradeaus	Uz priekšu	Beint áfram	Ευθεία	دائما إلى الأمام	Sempre avanti	Rovně
Street	Straße	Iela	Gata	Οδός	طريق	Strada	Ulice
Pedestrian	Fußgänger	Kājāmģājējs	Vegfarandi	Πεζός	مشاة	Pedone	Chodec
Bicycle	Fahrrad	Riteņbraucējs	Reiðjól	Ποδήλατο	دراج	Bicicletta	Kolo
Car	Auto	Mašīna	Bíll	Αυτοκίνη- το	سيارة	Automobile	Auto
Bus	Bus	Autobuss	Rúta	Λεωφορ- είο	حافلة	Bus	Autobus
Train	Bahn	Vilciens	Lest	Τραίνο	قطار	Treno	Vlak
Train station	Bahnhof	Stacija	Lestarstöð	Σιδηρο- δρομικός Σταθμός	(محطة القطارات)	Stazione (dei treni)	Vlakové nádraží
Stop	Haltestelle	Pietura	Stopp	Στάση	توقف	Stop	Zastávka
Street light	Ampel	Luksofors	Götuljós		إشارة المرور	Semaforo	Semafor

English	German	Latvian	Icelandic	Greek	Arabic	Italian	Czech
Ticket	Fahrschein	Biļete	Miði	Εισιτήριο	تذكرة	Biglietto	Lístek
			SCHOOL				
School	Schulhaus	Skola	Skóli	Σχολείο	مدرسة	Scuola	Škola
Classroom	Klassenzimmer	Klase	Skólastofa	Τάξη	فئة	Classe	Třída
School stadium	Sportplatz	Stadions	Íþróttavöllur	Γήπεδο	كامبيتو من المدرسة	Campetto della scuola	Sportovní hala
Teacher	Lehrer	Skolotājs	Kennari	Δάσκαλος	معلم	Insegnante	Učitel
Kindergarden teacher	Erzieher	Audzīnātājs	Leikskólakennari	Νηπια-γωγός	معلم الروضة	Insegnante d'asilo	Učitelka v mateřské škole
Student	Schüler/Schülerin	Skolnieks	Nemandi	Μαθητής	طالب / طالب	Studente/Studentessa	Student/Studentka
Subjects	Unterrichtsfach	Priekšmets	Viðfangsefni	Μάθημα	المواد الدراسية	Materie scolastiche	Předmět
Lesson	Unterrichtsstunde	Stunda	Kennslustund	Μάθημα	درس	Lezione	Hodina
Timetable	Stundenplan	Stundu saraksts	Námsáætlun	Ωρολόγιο Πρόγραμμα	الجدول الزمني التعليمي	Orario didattico	Rozvrh
Homework	Hausaufgaben	Mājasdarbs	Heimavinna	Ασκήσεις για το σπίτι	الواجب المنزلي	Compiti per casa	Domácí úkoly
Classwork	Klassenarbeit	Klases uzdevums	Tímavinna	Σχολική Εργασία	المهام في الفصول الدراسية	Compiti in classe	Práce v hodině
Break	Pause	Starpbrīdis	Pása	Διάλλειμμα	استجمام	Ricreazione	Přestávka

English	German	Latvian	Icelandic	Greek	Arabic	Italian	Czech
German	Deutsch	Vācu valoda	Þýska	Γερμανικά	ألماني	Tedesco	Německo
English	Englisch	Angļu valoda	Enska	Αγγλικά	الإنجليزية	Inglese	Anglie
Foreign languages	Fremdschprachen	Svešvalodas	Erlent tungumál	Ξένες Γλώσσες	اللغات الأجنبية	Lingue straniere	Cizí jazyky
Natural sciences	Naturwissenschaften	Dabas mācība	Náttúruvísindi	Φυσικές Επιστήμες	العلوم الطبيعية	Scienze naturali	Přírodní vědy
Maths	Mathematik	Matemātika	Stærðfræði	Μαθηματικά	الرياضيات	Matematica	Matematika
Music	Musik	Mūzika	Tónlist	Μουσική	موسيقى	Musica	Hudba
Sport	Sport	Fizkultūra	Íþróttir	Γυμναστική	الرياضة	Sport	Tělocvik
Arts	Kunst	Zīmēšana	Listir	Καλλιτεχνικά	فن	Arte	Výtvarná výchova
History	Geschichte	Vēsture	Saga	Ιστορία	تاريخ	Storia	Dějepis
Very good	Sehr gut	Ļoti labi	Mjög gott	Πολύ καλά	جيد جدا	Molto bene	Výborně
Good	Gut	Labi	Gott	Καλά	خير	Buono	Chvalitebně
Satisfactory	Befriedigend	Apmierinoši	Ásættanlegt	Επαρκώς	كاف	Sufficiente	Dobře
Good enough	Genügend	Gandrīz labi	Nógu gott	Αρκετά καλά	مرض	Soddisfacente	Dostatečně
Average	Mangelhaft	Viduvēji	Meðal	Μέτρια	في المتوسط	Nella media	Průměrně
Unsatisfactory	Ungenügend	Nepamierinoši	Ófullnægjandi	Ανεπαρκώς	غير كاف	Insufficiente	Nedostatečně

English	German	Latvian	Icelandic	Greek	Arabic	Italian	Czech
Speak	Sprechen	Runāt	Tala	Μιλάω	يتحدث	Parlare	Mluvit
Read	Lesen	Lasīt	Lesa	Διαβάζω	قرأ	Leggere	Číst
Write	Schreiben	Rakstīt	Skrifa	Γράφω	إرسال	Scrivere	Psát
Count	Rechnen	Rēķināt	Telja	Μετράω	عد	Contare	Počítat
Sing	Singen	Dziedāt	Syngja	Τραγουδάω	الغناء	Cantare	Zpívat
Paint	Malen	Zīmēt	Mála	Ζωγραφίζω	طلاء	Dipingere	Malovat
School lunch	Essensausgabe	Skolas pusdienas	Skólamatur	Σχολικό γεύμα	غداء المدرسة	Pranzo scolastico	Školní oběd
			BODY				
Man	Mann	Vīrietis	Maður	Άντρας	رجل	Uomo	Muž
Woman	Frau	Sieviete	Kona	Γυναίκα	امرأة	Donna	Žena
Child	Kind	Bērns	Barn	Παιδί	طفل	Bambino	Dítě
Old	Alt	Vecs	Gamalt	Γέρος	زعيم	Anziano	Starý/ Stará
Young	Jung	Jauns	Ungur	Νέος	شاب	Giovane	Mladý/ Mladá
Body	Korper	Ķermenis	Líkami	Σώμα	هيئة	Corpo	Tělo
Head	Kopf	Galva	Haus	Κεφάλι	رئيس	Testa	Hlava
Hand	Arm	Roka	Hendi	Χέρι	يد	Mano	Ruka
Palm	Hand	Plauksta	Lófi	Παλάμη	بالمو	Palmo	Dlaň
Leg	Bein	Kāja	Leggur	Πόδι	ساق	Gamba	Noha
Foot	Fuß	Pēda	Fótur	Πατούσα	قدم	Piede	Chodidlo

English	German	Latvian	Icelandic	Greek	Arabic	Italian	Czech
Hair	Haare	Mati	Hár	Μαλλιά	شعر	Capelli	Vlasy
Eyes	Augen	Acis	Augu	Μάτια	عيون	Occhi	Oči
Ears	Ohren	Ausis	Eyru	Αυτιά	آذان	Orecchie	Uši
Nose	Nase	Deguns	Nef	Μύτη	ناسو	Naso	Nos
Mouth	Mund	Mute	Munnur	Στόμα	فم	Bocca	Pusa
Teeth	Zähne	Zobi	Tennur	Δόντια	أسنان	Denti	Zuby
Fever	Fieber	Drudzis	Hiti	Πυρετός	حمى	Febbre	Horečka
Pain	Schmerzen	Sāpes	Sársauki	Πόνος	ألم	Dolore	Bolest
Injury	Verletzung	Ievainojums	Meiðsl	Τραύμα	الجروح	Ferita	Úraz
			FAMILIE				
Family	Familie	Ģimene	Fjölskylda	Οικογέν- εια	عائلة	Famiglia	Rodina
Father	Vater	Tēvs	Faðir / pabbi	Πατέρας	الأب	Padre	Otec
Mother	Mutter	Māte	Móðir / mamma	Μητέρα	أم	Madre	Matka
Husband	Ehemann	Vīrs	Eiginmaður	Άντρας	زوج	Marito	Manžel
Wife	Ehefrau	Sieva	Eiginkona	Γυναίκα	زوجة	Moglie	Manželka
Children	Kinder	Bērni	Börn	Παιδιά	الأطفال	Bambini	Děti
Siblings	Geschwister	Brāļi/māšas	Systkyni	Αδέρφια	الإخوة	Fratelli	Příbuzní
Sister	Schwester	Māsa	Systir	Αδελφή	شقيقة	Sorella	Sestra
Brother	Bruder	Brālis	Bróðir	Αδελφός	شقيق	Fratello	Bratr

English	German	Latvian	Icelandic	Greek	Arabic	Italian	Czech
Grandmother	Großmutter	Vecmāmiņa	Amma	Γιαγιά	جدة	Nonna	Babička
Grandfather	Großvater	Vectēvs	Afi	Παππούς	جد	Nonno	Dědeček
Only child	Enkelkind	Mazbērns	Einkabarn	Μοναχο- παιδί	الطفل فقط	Figlio unico	Jedináček
Friend	Freund	Draugs	Vinur	Φίλος	صديق	Amico	Kamarád/ Kamarádka
			JOB				
ID card	Ausweis	Personas apliecība	Skilríki	Ταυτότητα	بطاقة الهوية	Carta d'identità	Občanský průkaz
Photo	Foto	Fotogrāfija	Mynd	Φωτο- γραφία	صور	Foto	Fotka
Authority	Behorde	Pašvaldība	Yfirvald	Αρχές	سلطان	Autorità	Úřady
Officer	Beamter	Ierēdnis	Lögregluþjónn	Υπάλληλος	رسمي	Ufficiale	Úředník
Translator	Dolmetscher	Tulks	Túlkur / þýðandi	Μετα- φραστής	مترجم	Traduttore	Překladatel
Hostel	Heim	Dzīvesvieta	Mótel	Εστία	نزل	Ostello	Hostel
Work agency	Arbeitsagentur	Darba aģentūra	Vinnumálastofnun	Γραφείο Ευρέσεως Εργασίας	وكالة التوظيف	Agenzia lavorativa	Pracovní agentura
Fee	Gebühr	Maksa	Fé	Τέλος	رسوم	Tassa	Pokuta
Appointment	Termin	Tikšanās laiks	Viðtalstími	Ραντεβού	موعد	Appuntamento	Schůzka
Advice	Beratung	Padoms	Ráð	Συμβουλή	إشعار	Avviso	Rada

English	German	Latvian	Icelandic	Greek	Arabic	Italian	Czech
Application	Antrag	Pieteikums	Umsókn	Αίτηση	تطبيق	Applicazione	Žádost
Copy	Kopie	Kopija	Afrit	Φωτοτυπία	نسخة	Copia	Kopie
Authorisation	Bewilligung	Apstiprinājums	Yfirvald	Εξουσιοδότηση	ترخيص	Autorizzazione	Autorizace
Refuse	Ablehnung	Noraidījums	Hafna	Απόρριψη	رفض	Rifiutare	Odmítnutí
Signature	Unterschrift	Paraksts	Undirskrift	Υπογραφή	توقيع	Firma	Podpis
			EMERGENCY				
Help	Hilfe	Palīdzība	Hjálp	Βοήθεια	مساعدة	Aiuto	Pomoc
Accident	Unfall	Negadījums	Slys	Ατύχημα	حادث	Incidente	Nehoda
Hospital	Klinik	Slimnīca	Spítali	Νοσοκομείο	مستشفى	Ospedale	Nemocnice
Bandage	Verband	Pārsējs	Sárabindi	Επίδεσμος	بندا	Benda	Obvazy
Pharmacy	Apotheke	Aptieka	Apótek	Φαρμακείο	صيدلية	Farmacia	Lékárna
Doctor	Artz	Ārsts	Læknir	Γιατρός	طبيب	Dottore	Doktor
Cure	Medizin	Zāles	Lækning	Θεραπεία	رعاية	Cura	Zotavení
Police	Polizei	Policija	Lögregla	Αστυνομία	شرطة	Polizia	Policie
Fire department	Feuerwehr	Ugunsdzēsēji	Slökkvuliðið	Πυροσβεστική	محطة الإطفاء	Caserma dei pompieri	Hasiči
Craftsman	Handwerker	Amatnieks	Verktaki	Τεχνίτης	حرفي	Artigiano	Řemeslník

English	German	Latvian	Icelandic	Greek	Arabic	Italian	Czech
Name/Surname	Name/Vorname	Vārds/Uzvārds	Nafn / eftirnafn	Όνομα/ Επώνυμο	اسم / اللقب	Nome/Cognome	Jméno/ Příjmení
Country	Land	Valsts	Land	Χώρα	بلد	Paese	Země
Nationality	Herkunftsland	Pilsonība	Þjóðerni	Εθνικότη- τα	جنسية	Nazionalità	Národnost
Place/City	Ort/Stadt	Pilsēta	Staður / borg	Τόπος/Πό- λη	مدينة	Città	Místo/Město
Address	Adresse	Adrese	Heimilisfang	Διεύθυνση	عنوان	Indirizzo	Adresa
Street, number	Straße, Hausnummer	Iela, numurs	Gata / götunúmer	Οδός/Αρι- θμός	الشارع، رقم المنزل	Strada, numero civico	Ulice, číslo
Postal code, city	Postleitzahl, Ort	Pasta indekss, pilsēta	Póstnúmer	Ταχυδρο- μικός Κώδικας/ Πόλη	الرمز البريدي	Codice Postale	Poštovní číslo
Place of residence	Wohnort	Dzīvesvieta	Búsetur	Τόπος κατοικίας	سكن	Residenza	Most bydliště
Money	Geld	Nauda	Peningur	Χρήματα	نقود	Soldi	Peníze
Voucher	Gutschein	Kupons	Afláttur	Κουπόνι	(جيد) لاستخدامه	Buono (da utilizzare)	Voučér
Night rest	Nachtruhe	Naktsmiers	Næturhvíld	Νυκτερι-νή ανάπαυση	ليلة الراحة	Riposo notturno	Noční klid
Glasses	Brille	Brilles	Gleraugu	Γυαλιά	نظارة طبية	Occhiali	Brýle
Recycling	Mülltrennung	Atkritumu šķirošana	Endurvinnsla	Ανακύ- κλωση	مجموعة منفصلة	Raccolta differenziata	Recyklace

English	German	Latvian	Icelandic	Greek	Arabic	Italian	Czech
Hello	Hallo	Labdien	Halló	Χαίρετε!	مرحبا	Ciao/Salve	Dobry den
Hi	Hi	Sveiki	Hæ	Γειά!	مرحبا	Ciao/Salve	Ahoj.
Goodbye/farewell	Aufwiedersehen	Uz redzēšanos/ Visu labu	Bless	Αντίο	وداعا	Addio	Nashledanou
What?	Was?	Ko?	Hvað?	Τι;	ماذا؟	Cosa?	Cože?
What did you say?	Was haben Sie gesagt?	Ko jūs teicāt?	Hvað sagðir þú?	Τι είπες;	ماذا قلت؟	Cosa hai detto?	Co říkáš?
Sorry/ I am sorry	Es tut mir Leid	Piedodiet	Fyrirgefðu/mér þykir fyrir þessu.	Λυπάμαι	أسف / أنا أسف	Scusa/Chiedo scusa	Promiň.
Excuse me	Entschuldigen Sie bitte	Atvainojiet	Afsakaðu mig	Συγγνώμη	عفوا	Scusi	Omluvte mě
That is alright	Es ist in Ordnung	Viss kārtībā	Það er í lagi	Όλα εντάξει	هذا على ما يرام	Tutto bene	To je v pořádku
How much/many?	Wie viel?	Cik?	Hversu mikið?	Πόσο κάνει;	كم عدد	Quanto/Quanti	Kolik?
Who?	Wer?	Kurš?	Hver?	Ποιος;	من الذى	Chi?	Kdo?
Why?	Warum?	Kāpēc?	Hvers vegna?	Γιατί;	لماذا ا	Perché?	Proč?

English	German	Latvian	Icelandic	Greek	Arabic	Italian	Czech
How far?	Wie weit?	Cik tālu?	Hversu langt?	Πόσο μακριά;	؟الى اي مدى	Quanto è lontano?	Jak daleko?
Who should I ask?	Wen sol lich fragen?	Kam man jājautā?	Hvern á ég að spyrja?	Ποιον να ρωτήσω;	؟من يجب أن أسأل	A chi dovrei chiedere?	Koho se mám zeptat?
			Time				
What time is it?	Wie spaet ist es?	Cik ir pulkstenis?	Hvað er klukkan?	Τι ώρα είναι;	؟أي ساعة	Che ore sono?	Kolik je hodin?
Until when?	Bis wann?	Līdz cikiem?	Þar til hvenær?	Μέχρι πότε;	؟حتى عندما	Fino a quando?	Od kdy?
That is too early.	Es ist zu frueh	Tas ir pārāk agri	Það er of snemmt	Είναι πολύ νωρίς	.هذا مبكر جدا	E' troppo presto	To je moc brzy
That is too late	Es ist zu spaet	Tas ir pārāk vēlu	Það er of seint.	Είναι πολύ αργά	هذا بعد فوات الأوان	E' troppo tardi	To je moc pozdě
Is it too late?	Ist es zu spaet?	Vai ir pārāk vēls?	Er það of seint?	Μήπως είναι πολύ αργά;	هل هو متأخر كثيرا؟	E' troppo tardi?	Není to pozdě?
How long will it take?	Wie lange sol les dauern?	Cik ilgi tas būs?	Hversu langan tíma tekur það?	Πόσο χρόνο θα πάρει;	كم من الوقت سوف يستغرق؟	Quando ci vorrà?	Jak dlouho to bude trvat?
What day is today?	Welcher Tag ist heute?	Kāda šodien ir diena?	Hvaða dagur er í dag?	Τι μέρα είναι σήμερα;	؟في اي يوم نحن	Che giorno è oggi?	Co je dnes za den?

English	German	Latvian	Icelandic	Greek	Arabic	Italian	Czech
What day is tomorrow?	Welcher Tag ist morgen?	Kāda rīt būs diena?	Hvaða dagur er á morgun?	Τι μέρα είναι αύριο;	ما هو يوم غد؟	Che giorno è domain?	Co je zítra za den?
Where is the nearest restaurant?	Wo ist der naechste Restaurant?	Kur ir tuvākais restorāns?	Hvar er næsti veitingastaður?	Που είναι το πιο κοντινό ρεστωράν;	أين هو أقرب مطعم؟	Dov'è il ristorante più vicino?	Kde je nejbližší restaurace?
Where is the nearest supermarket?	Wo liegt der naechste Supermarkt?	Kur ir tuvākais lielveikals?	Hvar er næsta verslun?	Πού είναι το σούπερ μάρκετ;	أين يتواجد أقرب سوپر ماركت؟	Dov'è il supermercato più vicino?	Kde je nejbližší supermarket?
Where is the nearest cash machine?	Wo liegt der naechste Bank-automat?	Kur ir tuvākais bankomāts?	Hvar er næsti hraðbanki?	Που είναι το κοντινότερο τραπεζικό μηχάνημα;	أين أقرب ماكينة صرف آلي؟	Dov'è il bancomat più vicino?	Kde je nejbližší bankomat?
Where is the nearest pharmacy?	Wo liegt die naechste Apotheke?	Kur ir tuvākā aptieka?	Hvar er næsta apótek?	Που είναι το κοντινότερο φαρμακείο;	أين أقرب صيدلية؟	Dov'è la farmacia più vicina?	Kde je nejbližší lékárna?
Where is the nearest railway ?	Wo ist die naechste Bahnstation?	Kur ir tuvākais dzelzceļš?	Hvar er næsta lestarstöð?	Που είναι ο κοντινότερος σταθμός του τραίνου;	أين أقرب السكك الحديدية؟	Dov'è la stazione ferroviaria più vicina?	Kde je nejbližší nádraží?

English	German	Latvian	Icelandic	Greek	Arabic	Italian	Czech
(Till) when should I leave the room?	Bis wann soll ich das Zimmer verlassen?	Līdz kuram laikam man ir jāpamet numurs?	Hvenær ætti ég að yfirgefa herbergið?/Hvenær á ég að skila herberginu?	Μέχρι πότε πρέπει να αδειάσω το δωμάτιο;	حتى متى يجب علي مغادرة الغرفة؟	Quando dovrò lasciare la stanza?	Do kdy mám vyklidit pokoj?
Can you lend me a pen?	Können Sie mir einen Kugelschreiber ausleihen?	Vai varat man aizdot pildspalvu?	Gætir þú lánað mér penna?	Μπορείς να μου δανείσεις ένα στυλό;	هل يمكنك اعارتي قلم؟	Mi puoi prestare una penna?	Můžete mi půjčit pero?
How much does a room cost per night here?	Wie viel kostet ein Zimmer pro Nacht?	Cik maksā numurs šeit?	Hversu mikið kostar herbergi fyrir nóttina?	Πόσο κάνει εδώ το δωμάτιο για μια βραδιά;	كم تكلفة الغرفة في الليلة هنا؟	Quanto costa una stanza a notte?	Kolik tady stojí noc?
Do you have a single room?	Haben Sie ein Einzelzimmer frei?	Vai jums ir vienvietīgais numurs?	Áttu eins manns herbergi?	Έχεις ένα μονόκλινο δωμάτιο;	هل لديك غرفة واحدة؟	Hai una singola?	Máte pokoj pro jednu osobu?
Can you put an extra/additional bed to my room?	Darf ich noch ein Bett in meinem Zimmer haben?	Vai jūs varat ievietot papildus gultu manā numurā?	Getur þú bætt við auka rúmi í herbergið mitt?	Μπορείτε να βάλετε άλλο ένα κρεβάτι στο δωμάτιό μου;	هل يمكنك وضع سرير إضافي / إضافي في غرفتي؟	Puoi aggiungere un letto alla mia stanza?	Můžete mi dát do pokoje přistýlku?

English	German	Latvian	Icelandic	Greek	Arabic	Italian	Czech
How long does it take to airport by taxi?	Wie lange ist es mit dem Taxi zum Flughafen?	Cik ilgi ir jābrauc ar taksometru uz lidostu?	Hversu langan tíma tekur það að komast á flugvöllinn með leigubíl?	Πόσο κάνει το ταξί ως το αεροδρόμιο;	كم يستغرق الوصول إلى المطار بسيارة الأجرة؟	Quanto tempo ci vuole ad arrivare in aeroporto in taxi?	Jak dlouho to trvá taxíkem na letiště
Can you call me a taxi, please?	Koennen Sie bitte ein Taxi fuer mich bestellen?	Vai vara man izsaukt taksometru, lūdzu?	Getur þú hringt á leigubíl fyrir mig?	Μπορείς να μου καλέσεις ένα ταξί;	هل يمكنك الاتصال بي سيارة أجرة ، من فضلك؟	Puoi chiamarmi un taxi, per favore?	Můžete prosím zavolat taxík?
Can you clean my room, please?	Ist es moeglich das Zimmer zu putzen?	Vai varat uzkopt manu numuru, lūdzu?	Getur þú vinsamlegast þrifið herbergið mitt?	Μπορείτε να καθαρίσετε το δωμάτιό μου παρακαλώ;	هل يمكنك تنظيف غرفتي من فضلك؟	Puoi pulire la mia stanza, per favore?	Můžete mi uklidit pokoj prosím?
When will be my room ready?	Bis wann wird der Zimmer zur Verfuegung stehn?	Kad mans numurs būs gatavs?	Hvenær verður herbergið mitt tilbúið?	Πότε θα είναι έτοιμο το δωμάτιό μου;	متى ستكون غرفتي جاهزة؟	Quando sarà pronta la mia stanza?	Kdy bude můj pokoj hotový?
Hot water is not running.	Es gibt kein fliessendes warmes Wasser	Nav karstā ūdens	Það er ekkert heitt vatn.	Δεν υπάρχει ζεστό νερό	الماء الساخن ليس قيد التشغيل	Non funziona l'acqua calda	Neteče teplá voda.

English	German	Latvian	Icelandic	Greek	Arabic	Italian	Czech
It is cold in my room.	Es ist kalt in meinem Zimmer	Numurā ir auksti	Það er kalt í herberginu mínu.	Το δωμάτιό μου είναι κρύο	الجو بارد في غرفتي.	Fa freddo nella mia stanza.	Na pokoji je zima
When is breakfast?	Um wieviel Uhr sollen wir frühstücken?	Kad ir brokastis?	Hvenær er morgunmatur?	Πότε έχουμε το πρωινό;	متى الفطور؟	Quand'è la colazione?	V kolik hodin je snídanež?
When is lunch?	Wann gibt es Mittagessen?	Kad ir pusdienas?	Hvenær er hádegismatur?	Πότε θα πάρουμε το μεσημεριανό;	عندما يكون الغداء؟	Quando si pranza?	V kolik hodin je oběd?
When is dinner?	Wann kriegen wir Abendessen?	Kad ir vakariņas?	Hvenær er kvöldmatur?	Πότε θα πάρουμε το δείπνο;	متى الغداء؟	Quando si cena?	V kolik hodin je večeře?
Please can you watch over my luggage?	Können Sie bitte auf meine Sachen aufpassen?	Vai varat pieskatīt manu bagāžu, lūdzu?	Getur þú vinsamlegast litið eftir farangrinum mínum?	Μπορείτε να προσέχετε λίγο τις αποσκευές μου;	من فضلك يمكنك مشاهدة أمتعة بلدي؟	Per favore, puoi controllare il mio bagaglio?	Můžete mi prosím pohlídat zavazadla?
Can I pay with a credit card?	Darf ich mie der Kreditkarte bezahlen?	Vai es varu maksāt ar kredītkarti?	Get ég greitt með kreditkortu?	Μπορώ να πληρώσω με πιστωτική;	هل تستطيع الدفع بواسطة بطاقة الائتمان؟	Posso pagare con la carta?	Můžu platit kartou?

English	German	Latvian	Icelandic	Greek	Arabic	Italian	Czech
Please, can you give me the bill?	Darf ich die Rechnung haben bitte?	Vai varat man iedot rēķinu, lūdzu?	Gætir þú vinsamlegast afhent mér reikninginn?	Μπορείτε να μου φέρετε το λογαριασμό;	من فضلك ، هل يمكن أن تعطيني فاتورة؟	Puoi darmi lo scontrino?	Můžete mi dát účtenku?
Where is the emergency exit?	Wo ist der Notausgang?	Kur ir evakuācijas izeja?	Hvar er neyðarútgangurinn?	Που είναι η έξοδος κινδύνου;	أين هو مخرج الطوارئ؟	Dov'è l'uscita di emergenza?	Kde je nouzový východ?
Where is a good restaurant?	Wo liegt ein gutter Restaurant?	Kur ir kāds labs restorāns?	Hvar eru góð veitingahús?	Που μπορούμε να βρούμε ένα ρεστωράν;	أين يوجد مطعم جيد؟	Dov'è un buon ristorante?	Kde je dobrá restaurace?
Where can I try local cuisine?	Wo kann ich die Lokalkueche probieren?	Kur es varu izbaudīt vietējo virtuvi?	Hvar get ég fengið þjóðlega rétti?	Που μπορώ να δοκιμάσω την τοπική κουζίνα;	أين يمكنني تجربة المطبخ المحلي؟	Dove posso assaggiare piatti locali?	Kde mohu ochutnat místní kuchyni?
Where is a good bar here?	Wo gibt e seine gute Bar in der Naehe?	Kur ir kāds labs bārs?	Hvar eru góðir barir?	Που υπάρχει ένα καλό μπαρ εδώ κοντά;	أين يوجد بار جيد هنا؟	Dov'è un buon bar qui?	Kde je dobrý bar?

English	German	Latvian	Icelandic	Greek	Arabic	Italian	Czech
Where should I go for some fun?	Wo kann man sich entspannen?	Kur ir izklaides iespējas?	Hvert er best að fara til að skemmta sér?	Που μπορώ να πάω για διασκέδαση;	أين يجب أن أذهب للترفيه؟	Dove posso andare per intrattenermi?	Kam za zábavu?
Look/watch out, a car!	Pass auf, ein Auto!	Uzmanīgi, auto!	Passaðu þig, bíll!	Πρόσεχε, αυτοκίνητο!	انظر / احترس ، !سيارة	Stai attento, una macchina!	Pozor, auto!
I need to use the toilet somewhere	Ich muss aufs Klo gehen	Man nepieciešama tualete	Hvar finn é.	Πρέπει να πάω στην τουαλέτα	أحتاج إلى استخدام المراحيض في مكان ما	Ho bisogno del bagno	Potřebuji si někde odskočit.
I am hungry, what about having something to eat?	Ich habe Hunger, wo kann ich etwas zum Essen kriegen?	Esmu izsalcis, vai varam paēst?	Ég er svangur/svöng, hvernig væri að finna sér eitthvað að borða.	Πεινάω, έχετε τίποτα να φάω;	أنا جائع ، ماذا عن تناول شيء ما ؟	Sono affamato, che ne dici di mangiare qualcosa?	Mám hlad, nenajíme se někde?
When are we meeting here?	Wann treffen wir uns hier?	Kad mēs tiekamies?	Hvenær ætlum við að hittast hérna?	Πότε θα συναντηθούμε εδώ;	؟متى نلتقي هنا	Quando ci incontreremo qui?	Kdy tu máme sraz?
Let's cross the street.	Wir sollen die Strasse ueberqueren	Šķērsosim ielu	Við skulum fara yfir götuna.	Ας διασχίσουμε το δρόμο	.دعونا نمر الشارع	Attraversiamo la strada	Přejdeme na druhou stranu.
Look there	Schauen Sie mal rueber	Paskaties tur!	Sjáðu þarna.	Προσέξτε εκεί πέρα!	.انظر هناك	Stai attento lì	Podívej támhle

English	German	Latvian	Icelandic	Greek	Arabic	Italian	Czech
Do you have a tissue?	Haben Sie ein Taschentuch?	Vai jums ir kabatlakatiņš?	Áttu tissjú?	Έχετε ένα χαρτομά-ντηλο;	هل لديك نسيج؟	Hai un fazzoletto?	Nemáš kapesník?
What is the most interesting place to see here?	Was ist am wichtigsten zu sehen hier?	Kas ir interesantākā apskates vieta šeit?	Hver er áhugaverðasti staðurinn til að skoða hérna.	Ποια είναι τα πιο ενδιαφέ-ροντα αξιοθέατα εδώ κοντά;	ما هو المكان الأكثر إثارة للاهتمام هنا؟	Qual è il posto più interessante da vedere qui?	Co je tady nejzajímavějšího k vidění?
Is there any city (guided) tour?	Gibt es eine Citytour mit Führung?	Vai ir iespējama ekskursija pa pilsētu?	Eru einhverjar leiðsagnarferðir um borgina?	Υπάρχει καμιά περιήγηση στην πόλη με ξεναγό;	هل هناك أي جولة في المدينة (موجهة)؟	Si fanno giri turistici qui?	Je tu prohlídka města?
When does it start?	Wann fangen wir an?	Kad tas sākas?	Hvenær hefst það?	Πότε αρχίζει;	متى سيبدأ؟	Quando inizia?	V kolik hodin to začíná?
Are we going to party afterwards?	Werden wir eine Party feiern nachher?	Vai mēs iesim izkļaidēties pēc tam?	Ætlum við að djamma eftir það?	Θα έχουμε κανένα πάρτυ μετά;	هل سنحتفل بعد ذلك؟	Andremo alla festa dopo?	Budeme mít rozchod?
When will we get back?	Um wieviel Uhr sollen wir zurueck-kehren?	Kad mēs atgriezīsimies?	Hvenær komum við til baka?	Πότε θα γυρίσου-με;	متى سوف نعود؟	Quando torneremo?	Kdy se vrátíme?

English	German	Latvian	Icelandic	Greek	Arabic	Italian	Czech
When and where are we meeting?	Wann und Wo treffen wir uns?	Kur un cikos mēs tiekamies?	Hvar og hvenær hittumst við?	Πότε θα συναντηθοῦμε;	متى وأين نلتقي؟	Quando e dove ci incontriamo?	Kdy a kde se potkáme?
Where can I buy a city map?	Wo kann ich einen Stadtplan kaufen?	Kur es varu nopirkt pilsētas karti?	Hvar get ég keypt götukort?	Που μπορώ να αγοράσω ένα χάρτη;	أين يمكنني شراء خطة المدينة؟	Dove posso comprare una mappa cittadina?	Kde si můžu koupit mapu města?
Is there a theatre in the city?	Gibt es ein Theater in der Stadt?	Vai pilsētā ir teātris?	Er leikhús í borginni?	Υπάρχει θέατρο στην πόλη;	هل يوجد مسرح في المدينة؟	C'è un teatro in città?	Je ve městě divadlo?
Excuse me, do you speak English?	Entschuldigen Sie, sprechen Sie Englisch?	Atvainojiet, vai jūs runājat angļiski?	Afsakið, talar þú ensku?	Συγγνώμη Μιλάτε Αγγλικά;	عفوًا. هل تتكلم الانجليزية؟	Scusami, parli inglese?	Promiňte, mluvíte anglicky?
How do I get here?	Wie sol lich dorthin gehen?	Kā es varu tur nokļūt?	Hvernig kemst ég hingað?	Πως θα πάω εκεί;	كيف وصلت الى هنا؟	Come ci arrivo?	Jak se dostanu sem?
Could you show me the way to the hotel?	Können Sie mir zeigen wie ich zu diesem Hotel gelangen kann?	Vai varat parādīt man ceļu uz viesnīcu?	Getur þú sýnt mér leiðina að hótelinu?	Μπορείτε μήπως να μου δείξετε το δρόμο για το ξενοδοχείο;	هل يمكنك أن تريني الطريق إلى الفندق؟	Mi fai vedere come si arriva all'hotel?	Ukázal byste mi cestu do hotelu?
Where are we now?	Wo befinden wir uns jetzt?	Kur mēs pašreiz esam?	Hvar erum við núna?	Που είμαστε τώρα;	أين نحن الآن؟	Dov'è siamo adesso?	Kde jsme teď?

English	German	Latvian	Icelandic	Greek	Arabic	Italian	Czech
I have got lost.	Ich bin orientierungslos	Esmu apmaldījies	Ég er týnd/ur.	Έχω χαθεί	لقد ضاعت	Mi sono perso	Ztratil jsem se
Is it far from here?	Ist es weit weg von hier?	Vai tas ir tālu no šejienes?	Er það langt héðan?	Είναι μακριά από εδώ;	هل هو بعيد من هنا؟	E' lontano da qui?	Je to odtud daleko?
What is the name of this street?	Welchen Namen traegt diese Strasse?	Kā sauc šo ielu?	Hvað er nafnið á götunni?	Ποιο είναι το όνομα αυτού του δρόμου;	ما هو اسم هذا الشارع؟	Come si chiama la via?	Jak se jmenuje tato ulice?
Could you please help me?	Koennen Sie mir helfen bitte?	Vai varat man palīdzēt, lūdzu?	Gætir þú vinsamlegast aðstoðað mig?	Θα μπορούσατε μήπως να με βοηθήσετε;	هلاّ ساعدتني من فضلك؟	Potresti aiutarmi?	Můžete mi, prosím, pomoct?
Please, can you repeat it?	Koennen Sie wiederholen bitte?	Vai varat atkārtot, lūdzu?	Getur þú vinsamlegast endurtekið þetta?	Μπορείτε να το επαναλάβετε παρακαλώ;	من فضلك ، هل يمكنك تكراره؟	Puoi ripetere, per favore?	Zopakujte to, prosím.
Can you speak slower, please?	Koennen Sie langsamer sprechen bitte?	Vai varat runāt lēnāk, lūdzu?	Gætir þú vinsamlegast talað eilífið hægar, takk kærlega fyrir.	Μπορείτε να μιλάτε λίγο πιο αργά, παρακαλώ;	يمكنك التحدث أبطأ من فضلك؟	Puoi parlare più piano, per favore?	Mluvte, prosím, pomaleji.

English	German	Latvian	Icelandic	Greek	Arabic	Italian	Czech
Can you write it down, please?	Koennen Sie es aufschreiben bitte?	Vai varat to uzrakstīt, lūdzu?	Gætir þú vinsamlegast skrifað þetta niður?	Μπορείτε να το γράψετε παρακαλώ;	هل يمكنك تدوينها ، من فضلك؟	Lo puoi scrivere, per favore?	Napište to, prosím
Please, hurry up.	Beeilen Sie sich bitte!	Lūdzu pasteidzieties	Vinsamlegast flýttu þér.	Βιαστείτε παρακαλώ!	أرجوك أسرع	Sbrigati, per favore	Pospěšte si, prosím
Can I take a look at it?	Darf ich einen Blick darauf werfen bitte?	Vai varu to aplūkot?	Má ég skoða þetta?	Μπορώ να του ρίξω μια ματιά;	هل تستطيع ان اخذ نظرة اليه؟	Posso dare un'occhiata?	Můžu se na to podívat?
Could you show me on a map?	Koennen Sie es mir auf die Karte zeigen?	Vai varat man parādīt kartē?	Gætir þú sýnt mér á korti?	Θα μπορούσατε να μου το δείξετε στο χάρτη;	هل يمكنك أن تريني على الخريطة؟	Puoi farmelo vedere su una mappa?	Ukážete mi to na mapě?
Can you give me your address?	Darf ich ihre Adresse haben bitte?	Vai varat man iedot savu adresi?	Getur þú gefið mér heimilisfangið þitt?	Μπορείτε να μου δώσετε τη διεύθυνσή σας;	ايمكنك ان تعطيني عنوانك؟	Mi puoi dare il tuo indirizzo?	Můžete mi dát svou adresu?
Where is the nearest bus stop?	Wo liegt die naechste Bushaltestelle ?	Kur ir tuvākā autobusu pietura?	Hvar er næsta strætóbiðstöð?	Που είναι το η πιο κοντινή στάση;	أين هو أقرب موقف للباص؟	Dovè la fermata del bus più vicina?	Kde je nejbližší autobusová zastávka?

English	German	Latvian	Icelandic	Greek	Arabic	Italian	Czech
Where is the nearest underground station?	Wo ist die naechste U-Bahnstation bitte?	Kur ir tuvākā metro pietura?	Hvar er næsta neðanjarðarlestarstöð?	Που είναι ο πιο κοντινός σταθμός του μετρό;	أين توجد أقرب محطة مترو أنفاق؟	Dov'è la metro più vicina?	Kde je nejbližší stanice metra?
Is this bus going that way?	Der Bus faehrt in dieser Richtung?	Vai autobuss brauc tajā virzienā?	Fer strætó þessa leið?	Πηγαίνει αυτό το λεωφορείο σε αυτή την κατεύθυνση;	هل هذه الحافلة تسير على هذا النحو؟	Questo bus va da quella parte?	Jede tam tento autobus?
Which bus goes to the airport?	Welcher Bus faehrt bis zum Flughafen?	Kurš autobuss brauc uz lidostu?	Hvaða strætó fer á flugvöllinn?	Ποιο λεωφορείο πάει στο αεροδρόμιο;	أي حافلة تذهب للمطار؟	Quale bus va all'aeroporto?	Který autobus jede na letiště?
Which bus goes to centre?	Welcher Bus faehrt bis zum Stadtzentrum?	Kurš autobuss brauc uz centru?	Hvaða strætó fer í miðbæinn?	Ποιο λεωφορείο πηγαίνει στο κέντρο;	أي حافلة تذهب إلى المركز؟	Quale bus va al centro?	Který autobus jede do centra?
When does the next bus arrive?	Wann kommt der naechste Bus an?	Kad pienāk nākamais autobuss?	Hvenær fer næsti strætó?	Πότε φτάνει το επόμενο λεωφορείο;	متى تصل الحافلة القادمة؟	Quando arriva il prossimo bus?	Kdy přijede další autobus?

English	German	Latvian	Icelandic	Greek	Arabic	Italian	Czech
Where can I buy a ticket?	Wo kann eine Fahrkarte kaufen?	Kur es varu nopirkt biļeti?	Hvar get ég keypt miða?	Που μπορώ να αγοράσω ένα εισιτήριο;	أين يمكنني شراء تذكرة؟	Dove posso comprare un biglietto?	Kde koupím lístek?
How much does the travel ticket cost?	Wieviel kostet die Fahrkarte?	Cik maksā biļete?	Hvað kostar ferðamiðinn mikið?	Πόσο κάνει το εισιτήριο για το ταξίδι;	كم تبلغ تكلفة تذكرة السفر؟	Quanto costa il biglietto?	Kolik stojí jízdenka?
			In the restaurant				
Where is a café here?	Wo liegt eine Kafee hier in der Naehē?	Kur šeit ir kafejnīca?	Hvar er kaffihús?	Που υπάρχει εδώ κοντά μια καφετέρια;	أين يوجد مقهى هنا؟	Dove posso trovare un caffè qui?	Kde je tu kavárna?
Where is a tearoom here?	Wo kann man Tee trinken hier in der Naehē?	Kur šeit ir tējnīca?	Hvar er teherbergi hérna?	Υπάρχει εδώ κοντά ένα τσαγάδικο;	أين هو المقهى هنا؟	Dov'è una sala da tè qui?	Kde je tu čajovna?
Can I try the local cuisine here?	Kann ich die Lokalkueche hier probieren?	Vai es šeit varu nobaudīt vietējo virtuvi?	Get ég prófað þjóðlega rétti hérna?	Μπορώ να δοκιμάσω εδώ την τοπική κουζίνα;	هل يمكنني تجربة المطبخ المحلي هنا؟	Posso assaggiare piatti locali qui?	Můžu tu ochutnat místní kuchyni?

English	German	Latvian	Icelandic	Greek	Arabic	Italian	Czech
Is it expensive there?	Ist es teuer hier?	Vai šeit ir dārgi?	Er dýrt þar?	Είναι ακριβά εδώ;	هل هي مكلفة هناك؟	E' costoso li?	Je to tam drahé?
Do you offer vegetarian food?	Wird hier vegetarishes Essen angeboten?	Vai jums ir ēdiens veģetāriešiem?	Eru þið með grænmetisfæði?	Έχετε φαγητό για χορτοφάγους;	هل تقدمون الطعام النباتي؟	Avete cibo vegetariano?	Nabízíte jídlo pro vegetariány?
Do you offer glutenfree food?	Ist hier glutenfreies Essen zu kosten?	Vai jums ir bezglutēna ēdiens?	Eru þið með glúteinlausan mat herna?	Έχετε φαγητό χωρίς γλουτένη;	هل تقدم طعام الغلوتين؟	Avete cibo senza glutine?	Nabízíte bezlepkové jídlo?
Does it contain lactose/nuts/gluten?	Das Essen beinhaltet Laktose- und Glutenprodukte?	Vai tas satir laktozi/riekstus/glutēnu?	Inni heldur það, laktósa/ hnetur/ glúten?	Έχει μέσα λακτόζη/ ξηρούς καρπούς/ γλουτένη;	هل يحتوي على اللاكتوز / المكسرات / الغلوتين؟	Contiene lattosio/nocciole/glutine?	Obsahuje to laktózu/ oříšky/ lepek...?
How much does it cost?	Wieviel kostet es?	Cik tas maksā?	Hvað kostar það mikið?	Πόσο κοστίζει;	كم يكلف؟	Quanto costa?	Kolik to stojí?
How many portions are they?	Wie viele Portionen ist es?	Cik porcijas tur ir?	Hversu margir skammtar eru það?	Πόσες μερίδες είναι;	كم عدد الأجزاء؟	Quante porzioni sono?	Kolik je to porcí?
How big the portion is?	Wie gross ist die Portion?	Cik liela ir porcija?	Hvað er skammturinn stór?	Πόσο μεγάλη είναι η μερίδα;	ما حجم الجزء؟	Quanto è grande la porzione?	Jak velká porce to je?

English	German	Latvian	Icelandic	Greek	Arabic	Italian	Czech
Can I get a table for four people?	Ich brauche einen Tisch fuer vier Personen	Vai jums ir galdiņš četriem cilvēkiem?	Get ég fengið borð fyrir fjórar manneskjur?	Μπορώ να έχω ένα τραπέζι για τέσσερις;	هل يمكنني الحصول على طاولة لأربعة أشخاص؟	Posso avere un tavolo per quattro?	Můžu dostat stůl pro čtyři?
Can I make a reservation for X people at 6 PM?	Darf ich einen Tisch fuer X Personen reservieren um 18 Uhr?	Vai es varu veikt rezervāciju x cilvēkiem uz sešiem vakarā?	Get ég pantað borð fyrir X manns klukkan 18?	Μπορώ να κάνω κράτηση για X άτομα για τις έξι το απόγευμα;	هل يمكنني إجراء X حجز لأشخاص في الساعة 6 مساءً؟	Posso prenotare un tavolo per X persone alle 18?	Mohl bych zarezervovat stůl pro x lidí na 6. hodinu?
When do you close?	Wann wird das Geschaefit geschlossen?	Cikos jūs veraties ciet?	Hvenær lokar?	Πότε κλείνετε;	متى تغلق؟	Quando chiudete?	Kdy zavíráte?
When do you open?	Wann machen Sie auf?	Cikos jūs veraties vaļā?	Hvenær opnar?	Πότε ανοίγετε;	متى تفتحون؟	Quando aprite?	Od kolika máte otevřeno?
Where can I buy it?	Wo kann ich das anschaffen?		Hvar get ég keypt það/þetta?	Που μπορώ να το αγοράσω;	من اين استطيع شراؤه؟	Dove posso comprarlo?	Kde to můžu koupit?
Can I have... please?	Darf ich....bitte?	Vai es varu dabūt..?	Get ég fengið... takk fyrir?	Θα μπορούσαν α έχω.... παρακαλώ;	هل استطيع ان احصل من فضلك؟	Posso avere... per favore?	Rád bych si dal...

English	German	Latvian	Icelandic	Greek	Arabic	Italian	Czech
			Symptoms and health				
I am not feeling good.	Ich fuehele mich unwohl	Es nejūtos labi	Mér líður ekki vel.	Δεν αισθά-νομαι καλά	لا اشعر بخير	Non mi sento bene.	Není mi dobře.
I have caught a cold.	Ich bin erkaltet	Esmu saukstējies	Ég er með kvef.	Κόλλησα συνάχι	لقد اشتعلت البرد	Ho preso il raffreddore	Nastydl jsem.
I have a sore throat	Mein Hals tut weh	Man sāp kakls	Ég er með hálsbólgu.	Ο λαιμός μου έχει κλείσει	لدي التهاب في الحلق	Ho il mal di gola	Bolí mě v krku.
I can't breathe	Ich kann kaum atmen	Es nevaru paelpot	Ég get ekki andað.	Δεν μπορώ να ανα-πνεύσω	لا أستطيع التنفس	Non respiro	Nemohu dýchat
I have an earache	Ich habe Ohrschmer-zen	Man sāp auss	Ég er með eyrnaverk.	Με πονάει το αυτί μου	لدي ألم في أذني	Ho mal d'orecchio	Píchá mě v uších
My hand hurts	Mein Hand tut weh	Man sāp roka	Mér er illt í hendinni.	Με πονάει το χέρι μου	يدي تؤلمني	Mi fa male la mano	Bolí mě ruka
I am feeling dizzy	Mir ist es schwindlig	Man ir reibonis	Mig svimar.	Ζαλίζομαι	أشعر بالدوار	Mi sento frastornato	Točí se mi hlava
I feel like I am about to faint	Ich fuerchte ich werde in Ohnmacht fallen	Es sajūtu vājumu	Það gæti líðið yfir mig.	Έχω μια τάση για λιποθυμία	أشعر أنني على وشك الإغماء	Sento che sto per svenire	Je mi na omdlení

English	German	Latvian	Icelandic	Greek	Arabic	Italian	Czech
I am sick/ I have nausea	Ich bin krank/mir ist es uebel	Es esmu slimš/ man ir nelabums	Ég er lasin/n mér er flökurt.	Είμαι άρρωστος/ νοιώθω μια ναυτία	أنا مريض / لدي غثيان	Sono malato/Ho la nausea	Je mi na zvracen
I think I have a fever	Ich denke ich habe Fieber	Man liekas, ka man ir drudzis	Ég held að ég sé með hita.	Πιστεύω ότι έχω πυρετό	أعتقد انني مصاب بالحمى	Penso di avere la febbre	Asi mám horečku
I have a headache	Ich habe Kopfschmerzen	Man ir galvassāpes	Ég er með höfuðverk.	Έχω πονοκέφαλο	عندي صداع	Ho mal di testa	Bolí mě hlava
I have a backache	Mein Ruecken tut weh	Man ir muguras sāpes	Mig verkjar í bakið.	Με πονάει η πλάτη μου	لدي آلام الظهر	Ho mal di schiena	Bolí mě záda
I have a stomachache	Ich habe Magenschmerzen	Man ir vēdergrāizes	Mér er illt í maganum.	Με πονάει το στομάχι μου	عندي مغص	Ho il mal di stomaco	Bolí mě břicho
I have a diarrhoea	Ich kriege Durchfall	Man ir caureja	Ég er með niðurgang.	Έχω διάρροια	عندي اسهال	Ho la diarrea	Mám střevní potíže
I feel a bit better.	Ich fuehle mich ein bisschen besser	Es jūtos nedaudz labāk	Mér líður örlítið betur.	Αισθάνομαι κάπως καλύτερα	أشعر بتحسن كبير	Mi sento un pochettino meglio	Cítím se trochu lépe
I am a diabetic	Ich habe Zuckerkrankheit	Man ir diabēts	Ég er með sykursýki.	Είμαι διαβητικός	أنا مريض بالسكر	Sono diabetico	Jsem diabetik

English	German	Latvian	Icelandic	Greek	Arabic	Italian	Czech
I am allergic to penicillin	Ich bin allergisch gegenueber Penicillin	Man ir alerģija uz penicilīnu	Ég er með ofnæmi fyrir pensilíni.	Έχω αλλεργία στην πενικιλίνη	لدي حساسية من البنسلين	Sono allergico alla penicellina	Jsem alergický na penicilin
I am allergic to...	Ich bin allergisch an...	Man ir alerģija uz....	Ég er með ofnæmi fyrir.....	Είμαι αλλεργικός στη...	... لدي حساسية من	Sono allergico a...	Jsem alergický na...
I am carsick	Mir wird es schwindlig im Auto	Man kļūst nelabi automašīnā	Ég er bílveik	Ανακατώνομαι μέσα στο αυτοκίνητο	عندي دوام السيارات	Ho il mal d'auto	V autě se mi dělá zle
I have a heart disease	Ich leide an Herzkrankheit	Man ir sidra slimība	Ég er hjartveik/ur	Είμαι καρδιακός	عندي مرض في القلب	Ho problemi cardiac	Mám problémy se srdcem
When are the surgery hours?	Wann werde ich operiert?	Kad ir operāciju laiki?	Hvenær er skurðstofan opin?	Πότε είναι το χειρουργείο;	متى ساعات الجراحة؟	A che ora si opera?	Kdy jsou ordinální hodiny?
Where is the nearest emergency?	Wo ist die Notaufnahme?	Kur ir tuvākā ātrā palīdzība?	Hvar er næsta neyðarmóttaka?	Που είναι τα επείγοντα;	أين أقرب حالات الطوارئ؟	Dov'è il più vicino pronto soccorso?	Kde je tu nejbližší pohotovost?
Where is the nearest eye specialist?	Wo ist der naechste Augenarzt?	Kur ir tuvākais ausu speciālists?	Hvar er næsti sjóntækjafraeðingur?	Που μπορώ να βρω έναν οφθαλμίατρο;	أين يوجد أقرب طبيب متخصص في العيون؟	Dov'è il più vicino specialista?	Kde je tu nejbližší oční lékař?

English	German	Latvian	Icelandic	Greek	Arabic	Italian	Czech
Where is the nearest ENT?	Wo ist der naechste HNO-Arzt?	Kur ir tuvākais LOR?	Hvar er næsti HNE (háls-, nef-, og eyrnalæknir)?	Που είναι ο πιο κοντινός ωτορινο-λαρυγγολόγος;	أين هو أقرب الأنف والحنجرة؟	Dov'è il più vicino otorinolaringoiatra?	Kde je tu nejbližší ORL?
Could you give me some painkillers?	Darf ich schmerzlin-dernden Mittel zu mir nehmen?	Vai varat man iedot pretsāpju zāles?	Gætir þú gefið mér verkjalyf?	Μπορείτε να μου δώσετε παυσίπονα;	هل يمكن أن تعطيني بعض المسكنات؟	Potresti darmi degli antidolorifici?	Můžete mi dát nějaké léky proti bolesti?
My blood group is...	Meine Blutgruppe ist...	Mana asinsgrupa ir...	Blóðtegundin mín er....	Η ομάδα αίματός μου είναι...	... فصيلة دمى هي	Il mio gruppo sanguigno è...	Mám krevní skupinu...
Can you prescribe me some drugs?	Koennen Sie mir einige Medikamente aufschreiben?	Vai varat man izrakstīt kādas zāles?	Gætir þú gefið mér lyfseðil?	Μπορείτε να μου γράψετε φάρμακα;	هل يمكنك أن تصف لي بعض الأدوية؟	Puoi prescrivermi delle medicine?	Můžete mi předepsat nějaký lék?
Can you give me something for my stomach?	Kann ich etwas fuer meinen Magen nehmen?	Vai varat man kaut ko pret vēdergraižēm?	Gætir þú gefið mér eitthvað fyrir magaverk?	Μπορείτε να μου δώσετε κάτι για το στομάχι;	هل يمكنك إعطائي شيئاً لمعدتي؟	Puoi darmi qualcosa per la pancia?	Můžete mi dát něco na žaludek?
Is it serious?	Ist die Situation kritisch?	Vai tas ir nopietni?	Er þetta alvarlegt?	Είναι κάτι το σοβαρό;	هل هو جاد؟	E' grave?	Je to vážné?

English	German	Latvian	Icelandic	Greek	Arabic	Italian	Czech
How long should I stay here?	Wie lange soll ich hier bleiben?	Cik ilgi man šeit jāpaliek?	Hversu lengi verð ég hér?	Πόσο πρέπει να μείνω εδώ;	كم من الوقت يجب أن أبقى هنا؟	Per quanto tempo dovrò stare qui?	Jak dlouho tu musím zůstat?
How should I use the drug/medicine?	Wie soll ich die Medikamente zu mir nehmen?	Kā man jālieto šīs zāles?	Hvernig á ég að nota lyfin?	Πως να πάρω τα φάρμακα;	كيف يمكنني استخدام الدواء / الدواء؟	Come dovrei prendere la medicina?	Jak mám užívat tento lék?
Is it good for children?	Ist es Kindergerecht?	Vai to var lietot bērni?	Er þetta í lagi fyrir börn?	Είναι κατάλληλο αυτό το φάρμακο για παιδιά;	هل هذا جيد للأطفال؟	Va bene per I bambini?	Je to vhodné pro děti?
I have taken these pills.	Ich habe diese Pillen zu mir genommen	Es dzēru šīs zāles.	Ég hef tekið þessi lyf.	Πήρα αυτά τα χάπια	لقد أخذت هذه الحبوب.	Ho preso queste pillole	Vzal jsem si tyto prášky
			ACCIDENTS				
Please call me a doctor.	Rufen Sie mir einen Arzt bitte!	Lūdzu izsauciet ārstu	Vinsamlegast hringdu í lækni fyrir mig.	Παρακαλώ καλέστε ένα γιατρό!	يرجى الاتصال بي طبيب.	Per favore, chiamate un dottore	Zavolejte prosím lékaře
I am injured.	Ich bin verletzt	Esmu ievainots	Ég er slösuð/slasaður.	Είμαι τραυματισμένος	أنا الجرحى	Sono ferito	Zranil jsem se
I am bleeding	Ich blute	Es asiņoju	Mér blæðir.	Έχω αιμορραγία	انا انزف	Sto sanguinando	Krvácím

English	German	Latvian	Icelandic	Greek	Arabic	Italian	Czech
He is unconscious	Er ist unbewusst	Viņš ir bezsamaņā	Hann er meðvitundarlaus.	Είναι αναίσθητος	هو فاقد الوعي	E' privo di sensi	Je v bezvědomí
He fainted	Er ist in Ohnmacht gefallen	Viņš noģība	Það leið yfir hann.	Λιποθύμησε	اغمي عليه	E' svenuto	Omdlel
He is badly injured	Er ist schwer verletzt	Viņš ir stipri ievainots	Hann er alvarlega slasaður.	Είναι βαριά τραυματισμένος	هو بجروح بالغة	E' gravemente ferito	Má vážné zraněn
Help!	Hilfe!	Palīgā!	HJÁLP!	Βοήθεια!	مساعدة!	Aiuto!	Pomoc!
It is urgent.	Es ist dringend	Tas ir steidzami	Þetta er áriðandi.	Είναι επείγον!	إنه أمر عاجل	E' urgente	Je to naléhavé
I want to report an accident	Ich moechte ueber einen Unfall berichten	Es vēlos ziņot par negadījumu	Mig langar að tilkynna slys.	Θέλω να αναφέρω ένα ατύχημα	أريد الإبلاغ عن حادث	Voglio denunciare un incidente	Chci nahlásit nehodu
I want to report an assault	Ich moechte ueber einen Ueberfall berichten	Es vēlos ziņot par uzbrukumu	Mig langar að tilkynna árás.	Θέλω να αναφέρω μία επίθεση	أريد الإبلاغ عن اعتداء	Voglio denunciare un'aggressione	Chci nahlásit napadení
I want to report robbery	Ich wurde ausgeraubt und ich moechte das anzeigen	Es vēlos ziņot par laupīšanu	Mig langar að tilkynna rán.	Θέλω να αναφέρω μία ληστεία	أريد الإبلاغ عن السرقة	Voglio denunciare una rapina	Chci nahlásit přepadení

English	German	Latvian	Icelandic	Greek	Arabic	Italian	Czech
Where is the closest police station?	Wo liegt die naechste Polizei-station?	Kur ir tuvākais policijas iecirknis?	Hvar er næsta lögreglustöð?	Που είναι το πλησιέ-στερο αστυνο-μικό τμήμα;	أين أقرب مركز للشرطة؟	Dov'è la stazione di polizia più vicina?	Kde je nejbližší policejní stanice?
Call the police!	Rufen Sie die Polizei an!	Izsauciet policiju!	Hringdu í lögregluna!	Καλέστε την αστυνο-μία!	اتصل بالشرطة!	Chiamate la polizia!	Zavolejte policii!
Call an ambulance!	Rufen Sie einen Kranken-wagen an!	Izsauciet ātro palīdzību!	Hringdu í sjúkrabíl!	Καλέστε ένα ασθενο-φόρο!	اتصل بالإسعاف!	Chiamate un'ambulanza!	Zavolejte záchranku!
I've been assaulted.	Ich wurde angegriffen	Man uzbruka	Það var ráðist á mig.	Μου επιτέθη-καν	لقد تعرضت للاعتداء	Sono stato aggredito	Napadli mě
I've been robbed.	Ich wurde ausgeraubt	Mani aplaupīja	Ég var rænd/ur.	Με λήστεψαν	لقد تعرضت للسرقة	Sono stato rapinato	Okradli mě
I've lost my travel documents	Ich habe meine Reise-dokumente verloren	Es pazaudēju savus ceļojuma dokumentus	Ég er búin/n að týna ferðagögnunum mínum.	Έχω χάσει τα ταξιδιω-τικά μου έγγραφα	لقد فقدت وثائق السفر الخاصة بي	Ho perso i miei documenti di viaggio	Ztratil jsem cestovní dokumenty
My passport has been stolen	Mein Pass wurde geklaut	Man nozaga pasi	Vegabréfinu mínu hefur verið stolið.	Μου έκλεψαν το διαβατή-ριο	جواز سفري قد سرقت	Mi è stato rubato il passaporto	Ukradli mi pas.

